



October 23, 2024

The Manager - Listing
National Stock Exchange of India Limited
(NSE: WIPRO)

The Manager - Listing
BSE Limited
(BSE: 507685)

Dear Sir/Madam,

Sub: Newspaper Advertisement - Regulation 47 of SEBI (Listing Obligations and Disclosure Requirements) Regulations, 2015

Pursuant to Regulation 47 of the SEBI (Listing Obligations and Disclosure Requirements) Regulations, 2015, the copies of the newspaper advertisement published in the Business Standard and Kannada Prabha, are enclosed herewith. The same has been made available on the Company's website at www.wipro.com.

Thanking You,

For Wipro Limited

**M Sanaula Khan
Company Secretary**

Registered Office:

Wipro Limited T : +91 (80) 2844 0011
Doddakannelli F : +91 (80) 2844 0054
Sarjapur Road E : info@wipro.com
Bengaluru 560 035 W : wipro.com
India C : L32102KA1945PLC020800



UCOB BANK
Head Office: 5th Floor, Secunderabad
Head Office - I, Risk Management Dept.
Tel: 0574 2600000, Kalyan 2001 001

NOTICE INVITING TENDER

Request for Proposal (RFP) for Selection of Consultant for Validation of Internal Credit Rating Models. Please visit Bank's website <https://www.ucobank.in> for details.

(Dy. General Manager)
Risk Management Dept.
Date: 23.10.2024
एनआरएस डीएमएस | Honours Your Trust

GOA STATE INFRASTRUCTURE DEVELOPMENT CORPORATION LIMITED
7 Floor, EDC House, Dr. Amarnath Bokar Road, Panaji - Goa
Tel: (0832)-249550. Email: gsidcd@gmail.com

TENDER NOTICE

No: GSIDCD/ENG./NT-34/2024-25 Date: 22/10/2024

GSIDCD invites online bids under two bid system on Item Rate Basis from eligible Contractors / Agencies for the work of "Construction of 500 Bedded District Hospital at Margao, Goa - Supply, Installation & Commissioning of automatic organic Waste Composting Machine including operation & maintenance for three years along with civil & electrical works etc.-3rd Call - (Estimated Cost - ₹44,53,408.00).

For detailed Tender Notice, please visit website <https://www.gsidcd.com>.

Bank of India
New Delhi Office: 022 3711370
Email: bankofindia@boi.co.in

SALE NOTICE FOR SALE OF IMMovable PROPERTIES

E-Auction Sale NOTICE FOR SALE OF IMMovable ASSETS UNDER THE SECURITISATION AND RECONSTRUCTION OF FINANCIAL ASSETS AND ENFORCEMENT OF SECURITY INTEREST ACT, 2002 READ WITH PROVISIONS TO RULE 6B OF THE SECURITY INTEREST (ENFORCEMENT) RULES 2002.

Notice is hereby given to the public in general and to the Borrower(s) Guarantor(s) Mortgagee(s) and Director(s), in particular, that the below described immovable properties mortgaged/charged ("Secured Assets") to the Bank of India ("BOI" or "Lead Bank"), acting in its capacity as Lead Bank in the Consortium of Banks comprising of State Bank of India, Central Bank of India and Axis Bank (collectively referred as "Secured Creditors"), will be sold on "As is where is", "As is what is", "Whatever there is" and "Without recourse basis". The Sale is under SARFAESI through "Swiss Challenge Method", based on an existing offer in hand ("Anchor Bid") made by an original offer or ("Anchor Bidder") by way of online bid for recovery of outstanding dues of the Secured Creditors, together with further interest, charges and costs etc. Any prospective bidders interested to bid the Secured Assets may bid for any higher amount and the Anchor Bidder will have a right to match the same. And in case the original offer (Anchor Bidder) fails to match the highest bid, the Secured Assets will be sold to the highest bidder in the online-auction.

BOB Capital Markets Ltd. ("BOBCAPS") has been appointed as the Lender's Process Advisor.

Name and Address of the Borrower/Mortgagor	M/S. Blue Ridge Hotels Private Limited (Under Liquidation) Corp. Off - B-1, 204, 2nd Floor, Soonerang, Chantivalli Farm Road, Near Chandivalli, Andheri East, Mumbai-400072. Regd. Off - Office No. 5AB, 5th Floor, Ruhuab Chambers, Marol Marikwana Road, Andheri East, Mumbai-400056.
Name of the Directors	1. Mr. Peter Robert Charles Olden, (Cherry Cottage, Oxford Lane, Haleside, Seven Oaks, Kent, London, TN14 7EE, United Kingdom). 2. Mr. Rajiv Dattatreya (R-701) RAINA, Next to RKB School, Beverly Park, Mira Road (E), Thane - 401107.
Outstanding Debt of Secured Creditors	As per sec. 13(2) notice dated 03.08.2018, the outstanding dues of the Secured Creditors as mentioned below, together with further interest thereon from the date of their respective default/ default contractual/ documented rates and other incidental expenses, etc. BOI: USD 12.42 Million (Rs. 102.68 Crores) as on 02/08/2018, Axis Bank Limited: USD 19, 103, 790.34 as on 07/12/2018, State Bank of India: Rs. 69, 89, 83, 73.14 as on 19/02/2018 and Central Bank of India: Rs. 37, 60, 952.06 as on 12/03/2018 plus unchanged interest at the contractual rate compounded at monthly rate together with other charges etc.
Possession	BOI has taken physical possession as per provisions of SARFAESI Act, 2002 on 22.04.2021.
EOI Submission Timeline	October 23, 2024 to November 04, 2024
Date of Inspection	November 05, 2024 to November 22, 2024
Dates for Due Diligence	(Working days only) between 11 am to 5 pm November 05, 2024 to November 22, 2024
Earnest Money Deposit (EMD)	Rs. 19,60,00,000/- (Rupees Nineteen Crores Sixty Lakh only) (10% of the Anchor Offer)
Last Date for submission of EMD	November 25, 2024 by 05:00 pm.
Reserve Price	Rs. 196,00,00,000/- (Rupees One Hundred and Ninety-Six Crores only)
Bid Increment	Rs. 1,00,00,000/- (Rupees One Crore only) & such multiples
Date & Time of E-Auction	November 26, 2024 at 10 am to 11 pm
Pending Litigations known to BOI	None to the best of our knowledge except for the security enforcement proceedings initiated by the Lender's liquidation proceedings by official liquidator.

Encumbrances known to BOI: None

Description of the Secured Asset being auctioned: 1) Equitable mortgage of land, building and other structures therein, measuring 4684 square yards i.e. 3916 square meters of thereabouts as per the details, and as per City Survey Records measuring 3537 Square meters bearing City Survey No. 769 and Survey No. H/7A/10, 773A/2, 77A/4A/1, 77A/5/1, 77A/7(part) and 77A/8C (Old Survey numbers being 77 Hssa No. 1, 3 (part), 4(part), 5(part), 7 (part) and 8 (part) of village Marol, Taluka Andheri situated at Andheri-Kurla Road in the village of Marol in the Mumbai Suburban District within the limits of Municipal Corporation of Greater Mumbai owned by Mrs. Blue Ridge Hotels Private Limited (Under Liquidation); 2) Equitable mortgage of land, building and other structures therein, (a) measuring 1392.46 square meters bearing Survey No. 79, Hssa No. 14A(part) now known as Survey No. 79C1 and City Survey No. 77(part), previously City Survey No. 77(part) and 7776 to 22 and Survey No. 14A(part) or 70C (Village Marol) and (b) measuring 202.34 square meters bearing Survey No. 79, Hssa No. 17 now known as Survey No. 79-D and City Survey No. 781 (previously City Survey No. 781 and Survey No. 7901(7) of Village Marol, Taluka Andheri, Mumbai Suburban District together with building premises and other structures therein situated at Andheri Kurla Road in the Village of Marol, Andheri (East), Mumbai within the limits of Municipal Corporation of Greater Mumbai and exclusive of 387 square meters area for internal road passing through the property and 820.51 square meters of common road leading to the property owned by Mrs. Blue Ridge Hotels Private Limited (Under Liquidation) and 3) Equitable mortgage of land, building and other structures therein, measuring 3274 square yards i.e. 3116.9679 square meters or thereabouts bearing City Survey No. 787 and Survey No. 77 A Hssa No. 9C and Survey No. 77B situated at village Marol, Taluka-Andheri, Mumbai Suburban District together with building premises and other structure therein situated at Andheri Kurla Road in the Village of Marol, Andheri (East), Mumbai within the limits of Municipal Corporation of Greater Mumbai owned by Mrs. Blue Ridge Hotels Private Limited (Under Liquidation).

NOTE: (1) Area mentioned above are as per Title Deeds. (2) As per BMC, the total area of the property considered in the approved plan is 774.96 Sq. Mtr. (3) The area is to be considered based on "AS IS WHERE IS", "AS IS WHAT IS", "WHATEVER THERE IS" BASIS and "WITHOUT RECOURSE".

Mr. Subhash Kumar - Chief Manager
E-mail: anbhcib@mumbaiinor@bankofindia.co.in

For further details contact:
[M] Mr. Sagor Bhada - A/P. Phone: +917696412365
Email: sagorbhada@bobcaps.in
[M] Mr. Rishi Shah - A/P. Phone: +912281987892.
Email: rishishah@bobcaps.in

For detailed Terms & Conditions of the E-auction sale, please refer to the link provided on Bank of India's website, <https://bankofindia.co.in> or BOBCAPS Website: <https://www.bobcaps.in/tenders>

Mr. Subhash Kumar, Chief Manager
Authorized Officer
Bank of India
Date: October 23, 2024

CYIENT
Cyient Limited, 4th Floor, A Wing, Plot No. 11, Software Units Layout, Infocity, Madhapur, Hyderabad - 500 081.
Ph: 040-67641322. Email: companysecretary@cyient.com. Website: www.cyient.com
CN: L22007G1991PL031314

NOTICE

[For Claiming dividends lying unclaimed with the Company before being transferred to Investor Education and Protection Fund (IEPF)]

This Notice is published pursuant to the provisions of the Investor Education and Protection Fund Authority (Accounting, Audit, Transfer & Refund) Amendment Rules, 2016 ("Rules") as amended to date. The Company, hereby requests the shareholders who have not claimed their 1st Interim dividend pertaining to the financial year 2017-18 to apply for claim on or before 13 November 2024.

The Company has also updated the details of such shareholders and dividends unclaimed for transfer to IEPF on its website at www.cyient.com. Shareholders are requested to refer to the Company's website at www.cyient.com/investors/corporate-governance/ to verify the details of un-encashed dividends.

Shareholders may note that shares for which the dividends remain unclaimed for seven years are liable to be transferred to IEPF including all benefits accruing on such shares, if any. They, however, can be claimed back from the IEPF Authority after following the procedure prescribed in the Rules.

In case the Company does not receive any communication from the concerned shareholders by 13 November 2024, the Company shall, with a view of adhering to the requirements of the Rules, transfer the shares along with the unclaimed dividend amount to IEPF by the due date as per the procedure set out in the Rules, without any further notice. No claim shall be against the Company in respect of unclaimed dividend amount and shares transferred to IEPF pursuant to the said Rules.

To claim both the unpaid dividend and shares or in case you need any further information/clarification, please write to or contact Mr. Ravi Kumar Kukula, Deputy Company Secretary, Email ID: Companysecretary@cyient.com at the Company's registered office or our RIA, KFin Technologies Limited, Karvy Selenium Tower B, Plot No. 31-32, Financial District, Gachibowli, Nanakramguda, Hyderabad - 500 032. Phone Number: 040-67161562. Email ID: enwardr.risk@kfin.tech. Please provide following details in all your communications to the Company: 2. Folio No. or DP ID and Client ID. 3. Name of Shareholder. 4. Contact No.. 5. Email id. Also provide self-attested KYC documents of the shareholder like PAN, cancelled cheque leaf & a valid proof of address.

For **CYIENT Limited**
S/- **Ravi Kumar Kukula**
Deputy Company Secretary

Place : Hyderabad
Date : 21 October 2024

WIPRO LIMITED
Registered Office: Doddakannelli, Sarjapur Road, Bengaluru - 560 035.
Tel: +91-80-28440011 | CN: L32102KA1945PL020800
Website: www.wipro.com; Email: corp-secretarial@wipro.com

NOTICE OF POSTAL BALLOT

Notice is hereby given that pursuant to and in compliance with the provisions of Sections 108, 110 and other applicable provisions, if any, of the Companies Act, 2013 (the "Act"), Rules 20 and 22 of the Companies (Management and Administration) Rules, 2014, read with the General Circular Nos. 14/2020 dated April 8, 2020, 17/2020 dated April 13, 2020 read with other relevant circulars, including General Circular No. 09/2023 dated September 25, 2023 and 09/2024 dated September 19, 2024 issued by the Ministry of Corporate Affairs ("MCA Circulars"), Secretarial Standard on General Meetings issued by the Institute of Company Secretaries of India ("SS-2"), Regulation 4A of the Securities and Exchange Board of India (Listing Obligations and Disclosure Requirements) Regulations, 2015, as amended (the "SEBI Listing Regulations") (including any statutory modification or re-enactment thereof for the time being in force, and as amended from time to time) and pursuant to other applicable laws, rules and regulations, the approval of shareholders of Wipro Limited (the "Company") is proposed for the following ordinary resolution through postal ballot by way of remote e-voting process ("e-voting").

Sl. No.	Description of Ordinary Resolution
1.	Issue of Bonus Shares

Pursuant to the MCA Circulars, the Company has sent the electronic copies of the Postal Ballot Notice along with Explanatory Statement on October 21, 2024 to all shareholders of the Company, who have registered their e-mail address with the Company (in respect of shares held in physical form) or with their Depository Participant (in respect of shares held in electronic form) on Friday, October 18, 2024, i.e., the cut-off date.

The said Notice will also be available on the Company's website at www.wipro.com/investorrelations, websites of the Stock Exchanges i.e. BSE Limited and National Stock Exchange of India Limited at www.bseindia.com and www.nseindia.com respectively, and on the website of KFin Technologies Limited at <https://evoting.kfintech.com/>.

In accordance with the provisions of the MCA Circulars, Shareholders can vote only through the remote e-voting process. Shareholders whose names appear on the Register of Members/List of Beneficial Owners as on Friday, October 18, 2024 will be considered for the purpose of e-voting and voting rights shall be reckoned on the paid-up value of Equity Shares registered in the name of the shareholders as on that date. A person who is not a Member on the cut-off date shall treat this notice for information purposes only.

The Company has engaged the services of KFin Technologies Limited for providing e-voting facility to all its Shareholders. Shareholders are requested to note that e-voting will commence at 9 AM IST on **Wednesday, October 23, 2024** and ends at 5 PM IST on **Thursday, November 21, 2024**. Shareholders are requested to note that e-voting shall not be allowed beyond 5 PM IST on Thursday, November 21, 2024.

Members holding shares in physical form are requested to note that in terms of Regulation 40 of SEBI Listing Regulations, as amended, securities of listed companies can be transferred only in dematerialised form with effect from April 1, 2019, except in case of request received for transmission or transposition of securities. In view of the above and in order to eliminate risks associated with physical transfer of securities, members holding Equity Shares of the Company in physical form are requested to consider converting their holdings in dematerialized form. Members can contact the Company's RTA for assistance in this regard.

Members may please note that SEBI, vide its Circular No. SEBI/HM/MSDF/NRMSD/RTM/MB/P/Circular/2022 dated January 25, 2022, has mandated listed companies to issue securities in dematerialized form only while processing service requests, viz., issue of duplicate securities certificate, claim from unclaimed suspense account, splitting of securities certificate, consolidation of securities certificates' folios, transmission, and transposition etc. Accordingly, Members are requested to make service requests by submitting a duly filed and signed Form ISR-4. The said form can be downloaded from the Company's website www.wipro.com.

The formats for Nomination and Update of KYC details in accordance with the SEBI Circular are available on the Company's website at www.wipro.com/investors.

The instructions on the process of e-voting, including the manner in which shareholders who are holding shares in physical form or who have not registered their e-mail addresses can cast their vote through e-voting, are provided in the Postal Ballot Notice.

The Board of Directors of the Company, at their meeting held on October 17, 2024, appointed Mr. V. Sreedharan (FCS 2347, CP 833) or Mr. Pradeep B. Kulkarni (FCS 7260, CP 7835), Partners of V. Sreedharan & Associates, Company Secretaries, Bengaluru as the Scrutinizer for conducting the postal ballot through the e-voting process in a fair and transparent manner.

The results of Postal Ballot through e-voting (along with the Scrutinizer's report) will be declared by the Chairman of the Company on or before Friday, November 22, 2024 and will also be displayed on the website of the Company (www.wipro.com), besides being communicated to the Stock Exchanges, Depositories and Registrar and Share Transfer Agent.

In case of any query and/or grievance, in respect of voting by electronic means through KFinTech, Shareholders may refer to the Help & Frequently Asked Questions (FAQs) and E-voting user manual available at the download section of <https://evoting.kfintech.com/> or may contact Mrs. Swati Reddy, Manager (Unit: Wipro Limited) of KFin Technologies Limited, Selenium Building, Tower-B, Plot No. 31 & 32, Financial District, Nanakramguda, Sarjampally, Hyderabad, Telangana, India - 500032 or at [enwardr.risk@kfin.tech.com](mailto:enwardr.risk@kfin.tech), evoting@kfin.tech.com or call KFinTech's toll-free No. 1-800-3094-001 for any further clarifications.

For **WIPRO LIMITED**
M Sanaula Khan
Company Secretary

ROUTE MOBILE LIMITED
CIN: L2800M(H2004PLC146332)
Registered Office: 4th Dimension, 3rd Floor, Mid Space, Malad (West), Mumbai - 400064
Tel: 022-4033 7676 | Fax: 022-4033 7650 | Website: www.route-mobile.com | Email: investor@route-mobile.com

Extract of the consolidated un-audited financial results of Route Mobile Limited and its subsidiaries for the quarter and half year ended September 30, 2024, prepared in compliance with the Indian Accounting Standards (Ind-AS)
(₹ in Crores, except per equity share data)

Particulars	Quarter ended		Quarter ended
	September 30, 2024	September 30, 2024	
Revenue from operations	1,134.41	2,216.83	1,014.61
Profit before tax	137.34	240.22	103.83
Profit for the period	107.03	188.19	88.35
Total comprehensive income #	135.39	205.47	89.27
Profit attributable to:			
Owners of the Company	101.27	179.79	88.80
Non-controlling interest	5.76	8.40	(0.45)
Total comprehensive income attributable to:			
Owners of the Company	129.52	196.89	89.62
Non-controlling interest	5.87	8.58	(0.35)
Paid up share capital (par value ₹ 10/- each fully paid)	62.96	62.96	62.62
Earnings per share (par value ₹ 10/- each)**			
Basic (in ₹)	16.12	28.63	14.21
Diluted (in ₹)	16.12	28.63	13.54

**EPS is not annualized for the quarter ended September 30, 2024 and quarter ended September 30, 2023.
#Total Comprehensive income comprises of profit for the period after tax and other comprehensive income after tax

1. Notes pertaining to the current quarter

The un-audited interim condensed consolidated financial statements for the quarter and half year ended September 30, 2024 have been taken on record by the Board of Directors at its meeting held on October 21, 2024. The information presented above is extracted from the unaudited interim condensed consolidated financial statements. The unaudited interim condensed consolidated financial statements are prepared in accordance with the Indian Accounting Standard (Ind-AS) as prescribed under Section 133 of the Companies Act, 2013, read with Rule 3 of the Companies (Indian Accounting Standards) Rules, 2015 and relevant amendment rules thereunder.

b) The Board of Directors have recommended an interim dividend of 60% (₹ 6 per share of face value ₹ 10 each) at its meeting held on October 21, 2024.

2. Un-audited financial results of Route Mobile Limited (Standalone information)

Particulars	Quarter ended		Quarter ended
	September 30, 2024	September 30, 2024	
Revenue from operations	209.28	417.54	160.75
Profit before tax	60.98	96.61	42.32
Profit for the period	48.00	76.21	35.04

Note: The above is an extract of the detailed format of Quarterly Unaudited Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Unaudited Financial Results are available on the websites of the Stock Exchange(s), www.nseindia.com and www.bseindia.com, and on the Company's website: www.route-mobile.com.

By order of the Board
For Route Mobile Limited
S/- **Rajdeep Kumar Gupta**
Managing Director & Group CEO

Date : October 21, 2024
Place : Mumbai

DHULE POWER TRANSMISSION LIMITED
Regd. Office: Shop No.28A, Ground Floor, Omaxe Square, Jasola, New Delhi- 110025
CIN: LU2202D02023PL015484 | Ph. No. +91-9902622112

PUBLIC NOTICE

Dhule Power Transmission Limited having its registered office at Shop No-28A, Ground Floor, Omaxe Square, Jasola, New Delhi-110025, India, intends to apply to the Government of India, to confer upon him all the powers under Section-164 of the Electricity Act, 2003 for the placing of electric lines or electrical plant for the transmission of electricity or for the purpose of telephonic or telegraphic communication necessary for the proper co-ordination of works which telephone authority possess under The Telecommunication Act, 2023 (Earlier Indian Telegraph Act, 1885) with respect to the placing of telephone lines and posts for the purpose of a telegraph established or maintained, by the Government or to be so established or maintained and will undertake the survey, construction, installation, inspection, erection and other works to be followed by commissioning, operation, maintenance and other works for the following transmission schemes.

Name of the Transmission Scheme - "Transmission scheme for evacuation of power from Dhule 2 GW REZ"
Name of the Transmission Company - Dhule Power Transmission Limited

Works covered under the scheme -

- Establishment of 4x500 MVA, 400/220 kV Pooling Station near Dhule along with 2x125 MVar (420 kV) Bus Reactors.
- Dhule PS - Dhule (BDTCL) 400 kV D/C line (Quad ACSR/AAAL/AL59 Moose equivalent)
- 2 Nos. 400 kV line bays at Dhule (BDTCL) for Dhule PS - Dhule (BDTCL) 400 kV D/C Line

The above transmission project has been approved by the Government of India, Ministry of Power vide its letter dated 06-11-2023 under section 68(1) of the Electricity Act, 2003.

The transmission lines covered under the scheme will pass through, over, around and between the following of Tehsils, Talukas, Mandals, Block, villages, town & cities.

Dhule PS - Dhule (BDTCL) 400 kV D/C line (Quad ACSR/AAAL/AL59 Moose equivalent)
State: Maharashtra

Sl. No.	Name of Villages	Tehsil/ Taluka	District
1.	Dapur, Dhavli Vihir (Dhavli Vihir, Dhavli Vihir (New)), Jebapur, Rohan, Samode, Mahasadi (Mahadi Pr/Pmpahadan), Chiske (Chikase), Jirapur, Pimpalner, Jhankaji (Zanzale), Dholipada, Malajan, Kivade (Kivwade), Ghodase, Surjan (Surapan), Chhadval Pakhrun (Chhadval), Chhadval (p), Shenpur, Dhadne (Dhadane), Navadne, Sakur, Kasare, Koke (Kokale), Nandvan (Nandvan), Panjira kan, Matir, Bhadne (Bhadane), Kavthe (Kawthe, Kavathe), Jiryathal, Ashtane, Jajpur, Gondas, Perekpur, Jagatpur, Ambapur, Kashihara, Bhavdi, Jaishir, Motipur, Jaibhim, Sayne (Sayane), Bhamar, Gokulnagar, Rajpur, Yandhane (Yandhane), Nagpur (Nagpur (ko)), Nagpur (V), Nagpur (ko), Nagpur (v), Lakhpapur, Mahasale, Hordane, Vihadun (Vihadrang), Vaghapur, Roigan, Gokulwadi, Umbradi (Umbrathi), Mahatapur, Kalambhir, Bhadgaon (Bhadgaon (Ma)), Bhadgaon (V), Bhadgaon (ma.), Bhadgaon (v), Tembha (Tembe Pr.Bhamar, Tembe Pr. Bhamar), Phulwadi, Ubhand, Shevali (Shevali (Da)), Shevali (V), Panthapur, Devnagar, Datari, Gangapur, Mahir, Tansawadi, Sayadnagar (Sayadnagar), Vasnar, Ichhapur (Ichhapur), Dharmar, Daggdhvir, Akkalgade (Akkalpada), Chinchkhede, Madhede, Salmata (Salmata), Kondhre, Lonkhede (Lonkhede), Phora (Phorade), Hatti Budruk (Hatti Bk., Hatti bo.), Ghaneagar, Chhavdi (Chhavadi), Amode, Ayme		
2.	Revasi (Revadi), Rundhane (Rudane), Chakhi, Jahane, Tamhare (Tamhre), Mukti (Mukati), Rohane, Darane (Darana), Chimthavai (Chimthavai), Dangume, Vaghadi Khurd, Bhabare, Sarve, Vaipur, Chandgad, Sondle (Sondare)	Sinkhdede (Sinkhdede)	Dhule
3.	Lhankari, Satala, Kohadne (Navekothare, Nave Kohthare), Dour Budruk (Dour Bk.), Dour Khurd (Dour Kh.), Shirdhane (Shirdhane Pr.Ner), Indranagar, Navnimgar, Chinchvar (Chinchvar), Behad, Rami, Borsile, Boris, Vadna (Vadne, Vadane), Nikumbhe, Burjhad (Burd), Sanga, Dapura, Sarvad, Nandane, Sayne (Sayane)	Dhule	Dhule

Copy of the route alignment is available in the office of the undersigned. Notice is hereby given that the general public to make observation/representation on the proposed transmission system within two months from the date of publication of this notice to the office of undersigned in writing.

For further particulars and clarification please contact:
Name: Satyanarayana Sunkari
Designation: Director
Office Address : Dhule Power Transmission Limited, Shop No-28A, Ground Floor, Omaxe Square, Jasola, New Delhi- 110025
Email - s.sunkari@indgrid.co, Phone No. +91-9902622112

